

ಒಡುನಡಿಗೆಯ ನಡುವೆಯೂ ದೈನಿಕದ ಯಾವುದೋ ಚಿತ್ರವೊಂದು ಚಿತ್ರವನ್ನು ಹಿಡಿದುನಿಲ್ಲಿಸುತ್ತದೆ. ಆ ಕ್ಷಣವನ್ನು ಸಹ್ಯದರ್ಯರಿಗೆ ದಾಟಿಸುವುದು ಹೇಗೆ? ಮತ್ತು ಹಾಗೆ ದಾಟಿಸುವುದು ಏಕೆ?

**ಒಂದು** ಮುಸ್ಂಜೆ ಕಚೇರಿ ಕೆಲಸ ಮುಗಿಸಿ ರಾತ್ರಿ ಉಂಟಕ್ಕೆ ಬೇಕಾದ ಸಾಮಾನುಗಳನ್ನು ತರಲು ಧಾರ್ಮಿಕುತ್ತಿದ್ದ ನನಗೆ ಕಂಡ್ದು ಹಿರಿಯರೊಬ್ಬರು ಬಗರ್‌ ಅಂಗಡಿಯೊಂದರ ಎದುರು ನಿಂತು ತಮ್ಮ ಸಾಮಾನಿನ ಚೀಲವನ್ನು ಕಾಲುಗಳ ಮುಂದಿರಿಸಿ ಸಾಫ್ಟ್ ಸ್ಪೋರ್ಟ್ ಬಸ್ ಕ್ರೀಮನ್ (ಸಾಫ್ಟ್) ಚಮಚದಿಂದ ತಿನ್ನುತ್ತಿದ್ದ ದೃಶ್ಯ. ಅವರ ಹಿಂಬಿಡಿಯೇ ಇದೆ ಕೆಂಪನೆಯಿಂದಿಂದ. ಅಂಗಡಿಯ ಒಳಗೂ ಹಲವ ಸೀಮಿಗಳು ಖಾಲಿಯೇ ಇವೆ. ಆದರೂ ಇವರು ನಿತ್ಯ ತಿನ್ನುತ್ತಿದ್ದಾರೆ. ಬೆನ್ನು ಕೊಂಚ ಬಾಗಿದ ಹಾಗೆ ಕಾಣುತ್ತದೆ. ತಲೆಯ ಮೇಲೊಂದು ಕ್ಷಾಪ್ತ. ಅವರ ಹಿಂಬಿಡಿಯ ಬೆಳ್ಳಕ್ಕಿನಿಂದಾಗಿ ಆ ಹಣ್ಣು ಹಣ್ಣು ಮುಖದ ಮೇಲೆ ಬಂದಿದ್ದು ಕತ್ತಲು ಇನ್ನೊಂದಿದ್ದು ಬೆಳ್ಳಿ. ಎಲ್ಲ ಕೆಲಸಗಳನ್ನು ಕ್ಷಣ ಕಾಲ ಮರೆತು ದಿಟ್ಟಿಸುತ್ತ ನಿತ್ಯ ನಾನ.

ತಕ್ಷಣ ‘ಅಹಾ’ ಎಂದೆನಿತು. ಬಸ್‌ಕ್ರೀಮ್‌ ತಿನ್ನುತ್ತಿದ್ದಾರೆಂದೇ? ಅಥವಾ ಚಮಚದ ಮೂಲಕ ಕೊನ್ನಿಂದ ಬಸ್ ಕ್ರೀಮ್ ತಿನ್ನುತ್ತಿದ್ದಾರೆಂದೇ? ಅಥವಾ ಯಾವುದೇ ಧಾರಂತವಿಲ್ಲದ ತನಗೆ ಸೇರಿದ ಕ್ಷಣವನ್ನು ತನಗೆ ಬೇಕಾದಂತೆ ಸುತ್ತಲಿನ ಗಿಂಗಿಬುಬ್ಬವ ಜಗತ್ತಿನ್ನು ಮರೆತು ಅನುಭವಿಸುತ್ತಿದ್ದರೆಂದೇ? ಬಹುಶಃ ಇವೆಲ್ಲಾ ಕಾರಣಗಳು ಸೇರಿಯೇ ಅನಿಧಿಯ ನನಗೆ ಈ ದೃಶ್ಯವನ್ನು ಸುತ್ತಲಿನ ಪ್ರಪಂಚಕ್ಕೆ ಹೋರಿಸಬೇಕು ಎಂದು.

ಆದ್ದರಿಂದ ಇದನ್ನು ತೋರಿಸಬೇಕೆಂದರೂ ತೋರಿಸುವುದು ಹೇಗೆ? ಭಾಯಾಚತ್ತ ತೆಗೆದರೆ ಅವರ ಖಾಸಿ ಕ್ಷಣವನ್ನು ಭಂಗಪಡಿಸಿದಂತಾಗದೇ? ಇದರ ಪುರಿತು ಬರದು ನನ್ನ ಸೋಜಿಗವನ್ನು ಒಡುಗರಿಗೆ ಹಾಸ್ತಾತ್ಮಿಕವ ಸಾಮಾಜಿಕ ನನಗಿದೆಯೇ? ಒಂದರಿಂದ ವರ್ವಾದ ಹಿಂದೆ ಈ ಗೊಂದಲಗಳು ನನ್ನನ್ನು ಕಾಣುತ್ತಿದ್ದವೇನೋ! ಆದರೆ ಸುಮಾರು ಎರಡೂವರೆ ದಶಕಗಳ ನಂತರ ರೂಢಿಕೊಂಡ ಹೊಸ ಹವ್ವಾಸ ಇವ್ವಾವುದಕ್ಕು ಆಸ್ತಿದವನ್ನೇ ನಿಡರೆ ಕೆ ಹೇಳುವ ಇನ್ನೊಂದು ಹಾದಿ ಹೋರಿಸಿದೆ.

ವಾಸ್ತವದ ಮೇಲೆ ನನ್ನ ಗೆರಗಳನ್ನು ಹರಡಿ ಇನ್ನೊಂದು ಪರದೆ ಎಳೆದು ಬಸ್‌ಕ್ರೀಮ್ ತಿಂದ ಅಜ್ಞನೂ, ನನ್ನ ಬೆರಗೂ ಬಣ್ಣಗಳ ಮೂಲಕ ಹಾಳೆಯ ಮೇಲೆ ಚಿತ್ರವಾಗಿ ತೆಗ್ಗಿದ ನಂತರವೇ ಕತ್ತಲೆಂದು ಹೇಳಿದ ಸಮಾಧಾನ ನನ್ನದಾಯಿತು.

ಎಲ್ಲ ಹೋದರಲ್ಲಿ ಕಟ್ಟಿಗೆ ಕಾಣುವ ಕತ್ತಳನ್ನು ಹಾಳೆಯ ಮೇಲಿಳಿಸಿ ಸುತ್ತಲಿನ ಜಗತ್ತಿಗೂ ಹೇಳಬೇಕು ಎಂಬ ಹುಮ್ಮೆಸ್ವ ಹುಟ್ಟಿವುದು ನನ್ನದಾದ ಚಂದದ ಸಂಗತಿ ಜಗತ್ತಿನದೂ ಆಗಲಿ ಎಂಬ ಆಸೆಯಿಂದ. ಪ್ರತಿದಿನದ ‘ಇನು ಮಹಾ’ ಎಂದು ಅನಿಸಬಹುದಾದ ನೋಟಗಳು, ಸ್ವಾರ್ಥಾಗಳು, ಮನುಷ್ಯರು, ಸಕಲ ಜೀವಸಂಕುಲಗಳು ಎಲ್ಲಿ ನೋಡಿದರಲ್ಲಿ ಕೈಬಿಂಬಿ ಕರೆದಂತೆ ಭಾಸ - ಬಾ, ನನ್ನನ್ನು ಚಿತ್ರಿಸು ಎಂದಂತೆ. ಹೀಗಾದಾಗಲೆಲ್ಲ ಸುತ್ತಲಿನ ಪ್ರಪಂಚದ ಮೇಲೆ ಮಾರದವತೆ ಹೆಚ್ಚಾಗುವುದು ನಿಜ ಕಲೆಯ ಹೆಚ್ಚಿಗಾರಿಕೆಯೇ ಅದು, ನಮ್ಮನ್ನು ಒಂದು ಮಟ್ಟಿಗೆ ಮತ್ತು ಗಾರಿಸುತ್ತದೆ ಎನ್ನುವುದು ಅಲ್ಲವೇ? ನೋಡುವ ನೋಟ ತಿಕ್ಕು ವಾಗಿದ್ದರೂ ಗ್ರಹಿಸುವ ಪ್ರತೀಯೆ ಸೂಕ್ಷ್ಮ ಮತ್ತು ಮೃದುವಾಗಿರುತ್ತದೆ. ಚತ್ತೆ ಬರೆಯಲು ಹಲವು ಕಾರಣಗಳಲ್ಲಿ ಇದೂ ಒಂದು. ಹಾಗೆ ನೋಡಿದರೆ ತೀರಾ ಹೊಸಬಳು ಎಷ್ಟಬಹುದು ಈ ಚಿತ್ರ ಪ್ರಪಂಚಕ್ಕೆ. ಆದರೆ ಇದ್ದು ಅಲ್ಲ ಸಮಯದಲ್ಲೇ ಅದೆಷ್ಟು ವಿಶ್ವಗಳನ್ನು ನನ್ನ ಪಾಡಿಗೆ ಸಹಾನುಭಾಗಿಯಿಂದ ಬಿಟ್ಟು ಸಾಗಿದ್ದಂಟೆ.

ಈ ಹವ್ವಾಸ ಸುತ್ತಲಿನ ಬದುಕನ್ನು ಮತ್ತೆ ಸರಿಯಾಗಿ ದಿಕ್ಕಿಸಿ ನೋಡಿ ಕಲಿಯುವಂತೆ ಮಾಡಿದೆ ನವರಿ ಬಿಂಳಿನ ಬೆಳ್ಳಿನ ರೇಖೆ ಕೆಂಪು ನೆಲದ ಮೇಲೆ ಬಿಳುವ ಪರಿ, ಮರವೋಂದು ಆಕಾಶದ್ವಾರೆ ತೆಗೆದು ಗೊಂದಲಗಳು ಹಿಂಡಿದ್ದರದ ಗೊಂಡೆಗೆ ಮುಖ ಮಾಡಿ ನಿತ ರೀತಿ, ಮೂರು ದಿನಗಳು ಹಳೆಯಾದ ಎಲೆಯ ಬಣ್ಣ — ಈ ಹಿಂದೆ ಗ್ರಹಿಕೆಗೆ ನಿಲುಕದ ವಿಶ್ವದ ಸಂಗತಿಗಳನ್ನು ಚಿತ್ರ ಬರೆಯುವ ಅಭ್ಯಾಸವ ನಿಧಾನವಾಗಿ ಅನಾವರಣಗೊಳಿಸುತ್ತಿದೆ. ಎಲ್ಲೆಲ್ಲಿ ಎಂತೆಂಧಾ ವಿವಯಗಳು ಚಿತ್ರ ಬರೆಯಲ್ಪಟ್ಟಿದ್ದು. ಒಂದೇ ವರದೇ? ಮನೆಯೆಡುರು ಓನರ್ ಅಂಟಿಯ ಮನೆಗೆಲಸದವಳು ಹಾಕಿದ ರಂಗೋಲಿಯಿಂದ ಹಿಡಿದು ಉಲಿನವರೆಲ್ಲ ರೊಡನೆ ಮಾತನಾಡುವ ರಿಕ್ಷ ದೇವರ್, ಇದಿಗ ಕೈಬಿಂಬಿ ಹೊರಹೊಗೆ ಆಕಾಶಕ್ಕೇ ಹಾರುವ ಹುಮ್ಮೆನಿನ ಮಗು,

ಕೈಯಲ್ಲಿನ ಬೆಳ್ಳನೆಯ ತೆಗೆಗೆ ಕಣ್ಣಿಗಳನ್ನು ಗೊಂದನಿಂದ ಅಂಟಿಸಿದಂತೆ ನೋಡುತ್ತ, ಕಿರಿಯಲ್ಲಿ ಹರಿಯುತ್ತಿರುವ ಸಂಗೀತ ಸುಧರೆಯಲ್ಲಿ ಮುಳುಗುತ್ತಿರುವ ಹುಡಗಿಯರು ಮತ್ತು ಹುಡಗರು, ಅಂಕಲ್ಗಾಗಳು ಮತ್ತು ಅಂಟಿಯರು, ಒಂದು ದಿನ ರಸ್ತೆ ಹಾಕಿದರೆ ಮತ್ತೆಲ್ಲಿ ಹೋದರೂ ಹಿಂಬಾಲಿಸುವ ನಾಯಗಳು, ಕಮ್ಮಿ ಸಕ್ಕರೆ ಸೂಪರ್ ಸಾಂಗು ಕಾಫಿ... ನಿತ್ಯ ನಾರೆಂಬು ಕತ್ತಳೆ.

ಚಿತ್ರ ಬರೆಯುವಾಗ ಧಾವಂತವಿಲ್ಲದ ಜೀವನ ನನ್ನದು ಹಾಗೆಂದೇ ನಿತ್ಯ ಚಿತ್ರ ಬಿಡಿಸುವ ಕಾರ್ಯಕ್ರಮ ದೀರ್ಘವಾಗಿ, ನಿರಾಯಾಸವಾಗಿ ಉಸಿರಾಡಲು ಇದು ನನಗೆ ನೇರವಾಗುತ್ತಿದೆ. ಪಾಕ್ಸ್‌ನೆಲ್ಲೋ ಮೆಟ್ರೋದ್ದೋ ಚಿತ್ರ ಬಿಡಿಸುತ್ತಾ ಕೂತಾಗ ಕುತುಹಲದ ಕಣ್ಣಿಗಳು ಏಕಾಗ್ರತೆಯಿಂದ ಕಣ್ಣಿ ಮಿಳಿಕೆಸದೆ ನೋಡುತ್ತಾ ಹತ್ತು ಹಲವು ಪ್ರಶ್ನೆಗಳನ್ನು ಎದೆದ್ದಂಟೆ, ಅಪರಿಚಿತರು ಪರಿಷತ್ರಾಗಿದ್ದಂಟೆ, ಇನ್ನು ಕೇಲಪ್ಪಾಮ್ಮೆ ನನ್ನನ್ನು ಪಾಡಿಗೆ ಸಹಾನುಭಾಗಿಯಿಂದ ಬಿಟ್ಟು ಸಾಗಿದ್ದಂಟೆ.

ಅತ್ಯಂತ ಸಾಮಾನ್ಯ ಚಿತ್ರಣವನ್ನು ಅವೇ ಸರಳವಾಗಿ ಚಿತ್ರಿಸಿ ಅಸಾಮಾನ್ಯವಾಗಿಸುವ ಪ್ರಯತ್ನ ದಿನ ದಿನದ್ದು. ಹಿಂಡಿಯೇ ನಿಧಾನವಾಗಿ ಪದಗಳವೇ ಶ್ರೀತಿ ಗೆರೆಗಳೊಂದಿಗೂ ಆಗಿದೆ. ಇಲ್ಲಿ ಶಿರಾಂತರ ಅಥವಾ ಸ್ವರ್ದ್ಧಾಯ ಭಾಯಿವಿಲ್ಲ. ತರಾತುರಿಯ ಬದುಕನಲ್ಲಿ ಆಗಾಗ ನಿಲ್ಲಿಸಿ ಸುತ್ತಲಿನ ಆಗುಹೋಗಳಿಗೆ ಗಮನ ಕೊಟ್ಟಿ ನೋಡುವಂತೆ ಮಾಡಿ, ಕಲ್ಪನೆಗೆ ರೆಕ್ಕೆ ಕಟ್ಟಿ, ಗೆರೆಗಳ ಮೂಲಕ ಅದನ್ನೇ ಮತ್ತೆ ಗೆರೆಗಳ ಮೂಲಕ ಕಟ್ಟಿವುದನ್ನು ಚಿತ್ರಕಲೆ ಹೇಳಿಕೊಡುತ್ತಿದೆ. ಗೆರೆಗಳೊಳಗೆ ಮನೆ ಮಾಡಿ ಜೀವಿಸುವ ಪರಿಯನ್ನು ಗೆರೆಗಳೇ ಕಲೆಯಿದೆ.

ಆ ಹಿಂದಿಯ ಬಸ್‌ಕ್ರೀಮ್ ತಿಂದ ಬಳಿಕೆ ಏನು ಮಾಡಿರಬಹುದು? ಇನ್ನೊಂದು ಬಸ್ ಕ್ರೀಮ್ ಕೊಂಡುಕೊಂಡು ತಿಂದಿರಬಹುದೇ? ಅಥವಾ ಮನೆಯಿಂದ ‘ಎಲ್ಲಿದ್ದಿರಿ?’ ಎಂಬ ಬುಲಾವ್ ಬಂದ ಕಾರಣ ಗಡಿಬಿಡಿಯಿಂದ ಮನೆಕಡೆ ದಾರಿ ಮಾಡಿರಬಹುದೇ? ಅವರ ಹೈ ಬಾಯಿ ಅಂಟಂಟಾಗಿದ್ದರೂ, ಕೈಯಲ್ಲಿನ ಚೀಲ ಕೊಂಚ ಹಗುರವೆನ್ನಿರುವುದು ಬಸ್‌ಕ್ರೀಮಿನ ದೇಸೆಯಿಂದ. ನನಗೂ ಅವೇ ಸ್ವಲ್ಪ ಹಗುರ ಈ ಹೆಗೆಲ ಮೇಲಿನ ದಿನದಿನದ ಭಾರ — ಅವರನ್ನು ನೋಡಿ, ಆ ಚಿತ್ರ ಮಾಡಿ.

